

2. కు జ్ఞాపకం

ఎన్. రంగారావు కుమార్

జి. ఎన్. రంగారావు కుమార్ కు  
4. 7. 90

## ಒಂದು ಚಿಂತನೆ

— ಎನ್. ರಂಗನಾಥ ಶರ್ಮಾ

ಹಂಸಾಃ ಶ್ವೇತೀಕೃತಾ ಯೇನ ಶುಕಾರ್ಚ್ಯ ಹರಿತೀಕೃತಾಃ |  
ಮಯೂರಾಶ್ಚಿತ್ರತಾ ಯೇನ ಸ ತೇ ವೃತ್ತಿಂ ವಿಧಾಸ್ಯತಿ ||

“ಯಾವಾತನು ಹಂಸಗಳನ್ನು ಬೆಳ್ಳಗೂ, ಗಿಳಿಗಳನ್ನು ಹಸುರಾಗಿಯೂ ನಿರ್ಮಿಸಿದ್ದಾನೋ ನವಿಲುಗಳನ್ನು ಚಿತ್ರವರ್ಣದಿಂದ ಚಿತ್ರಿಸಿದ್ದಾನೋ ಅವನೇ ನಿನಗೆ ಜೀವನವೃತ್ತಿಯನ್ನು ಕಲ್ಪಿಸಿಕೊಡುವನು”.

ನನಗೆ ಬಿಜುಬಾದಾಗಲೆಲ್ಲಾ ಮನಸ್ಸಿನಲ್ಲೊಂದು ಆಲೋಚನೆ ಅಂಕುರಿಸುತ್ತದೆ. ಒಂಟಿಯಾಗಿ ತಿರುಗಾಡುವಾಗ, ಬಸ್ಸಿನಲ್ಲಿ - ರೈಲಿನಲ್ಲಿ ಪ್ರಯಾಣ ಮಾಡುವಾಗ, ಇದು ನನ್ನನ್ನು ಆವರಿಸಿ ಬಿಡುತ್ತದೆ. ಈ ಆಲೋಚನೆಯನ್ನು, ಮನೋವ್ಯಾಪಾರವನ್ನು ಚಿಂತನವೆಂದು ಕರೆಯಬಹುದು. ಚಿಂತೆಗೂ ಚಿಂತನೆಗೂ ಮೂಲತಃ ಅರ್ಥದಲ್ಲಿ ಭೇದವಿಲ್ಲ. ಯೌಗಿಕವಾಗಿ ಈ ಎರಡೂ ಶಬ್ದಗಳ ಅರ್ಥ ಒಂದೇ. ಆದರೆ ರೂಢಿಯಲ್ಲಿ ಅರ್ಥಭೇದ ಉಂಟು. ಚಿಂತನವನ್ನು ಚಿಂತೆಯೆಂದು ಕರೆಯಲಾಗುವುದಿಲ್ಲ. ದೇಹದ ಅನಾರೋಗ್ಯವನ್ನೋ, ಗೃಹಕೃತ್ಯದ ತೊಡಕನ್ನೋ, ಉದ್ಯೋಗದ ಯಾವುದಾದರೊಂದು ಸಮಸ್ಯೆಯನ್ನೋ ಕುರಿತದ್ದು ಚಿಂತೆ. ತನ್ನ ಬಡತನವನ್ನೋ ತನಗಾದ ಅಪಮಾನವನ್ನೋ ಕುರಿತು ಹುಟ್ಟಿದ್ದು ಚಿಂತೆ. ಆ ಚಿಂತೆಯಲ್ಲಿ ನೋವಿದೆ; ವ್ಯಥೆ ಇದೆ; ಶೋಕವಿದೆ. 'ಚಿಂತಾಸಮಂ ನಾಸ್ತಿ ಶರೀರಶೋಷಣಂ' ಎಂಬುದೂ 'ಚಿಂತಾಯಾಶ್ಚ ಚಿತಾಯಾಶ್ಚ ಬಿಂದುಮಾತ್ರಂ ವಿಶಿಷ್ಯತೇ' ಎಂಬುದೂ ಈ ಬಗೆಯ ಚಿಂತೆಯನ್ನು ವಿಷಯೀಕರಿಸಿ ಹೇಳಿದವು. ಚಿಂತನವು ಈ ಬಗೆಯದಲ್ಲ. ಚಿಂತಾ-ಚಿಂತನೆಗಳೆರಡೂ ಮನೋವ್ಯಾಪಾರಗಳೇ ಆದರೂ ಚಿಂತೆಯಿಂದ ಚಿಂತನವು ತೀರ ವಿಭಿನ್ನವಾದದ್ದು. ಚಿಂತನವು ಅದರ ಯೋಗ್ಯವಾದ, ಪೂಜ್ಯವಾದ, ಶಾಸ್ತ್ರೀಯವಾದ ವಿಷಯವನ್ನು ಕುರಿತದ್ದು. ಇದರಲ್ಲಿ ನೋವು, ವ್ಯಥೆ, ಶೋಕ ಯಾವುದೂ ಇಲ್ಲ. ಸ್ವಸಂತೋಷದಿಂದಲೇ ಮನಸ್ಸು ಚಿಂತನದಲ್ಲಿ ಪ್ರವೃತ್ತವಾಗುತ್ತದೆ. ಈ ಚಿಂತನದಲ್ಲಿಯೂ ಎರಡು ಬಗೆಯುಂಟು. ನಿರ್ಣೀತವಾದ ವಿಷಯವನ್ನೇ ಕುರಿತು ಅದರ ದೃಢತೆಗಾಗಿ ತನ್ನ ಸಂತ್ರಪ್ತಿಗಾಗಿ ಮತ್ತೆ ಮತ್ತೆ ಪರ್ಯಾಲೋಚಿಸುವುದು ಒಂದು ಬಗೆ. ಈ ಪ್ರಕಾರವಾದ ಚಿಂತನವನ್ನು ಮನನವೆನ್ನಬಹುದು. ಉದಾಹರಣೆಗೆ, ಶಾಸ್ತ್ರಪ್ರತಿಪಾದಿತವಾದ ಒಂದು ಪ್ರಮೇಯವನ್ನು ಅನುಲಕ್ಷಿಸಿ ಶ್ರದ್ಧೆಯಿಂದ ಚಿಂತಿಸುವುದು; ಗುರುವಾಕ್ಯಶ್ರವಣದಿಂದ ಅದರ ಯೋಗ್ಯವಾದ ಒಂದು ವಿಷಯವನ್ನು ಮತ್ತೆ ಮತ್ತೆ ಛಾವಿಸಿಕೊಳ್ಳುವುದು. ಇನ್ನೊಂದು ಬಗೆಯ ಪರ್ಯಾಲೋಚನೆಯುಂಟು. ಅದರಲ್ಲಿ ಪ್ರಮೇಯವು ನಿರ್ಣೀತವೆಂದು ಹೇಳಲಾಗದು. ಆದರೆ ಅದು ನಿರ್ಣಯ ಯೋಗ್ಯವಾದದ್ದು. ಶಾಸ್ತ್ರವು ಏನನ್ನೇ ಹೇಳಲಿ, ಗುರುವಾದವನು ಏನನ್ನೇ ಬೋಧಿಸಲಿ, ಅದರಲ್ಲಿ ಬಿಜುಬಟ್ಟಿಗೆ ನಂದಿಕೆ ಹುಟ್ಟಿದರೂ ಪೃಥಯಾಂತರಗಳಲ್ಲಿ ಏನೋ ಒಂದು



ವಿಧವಾದ ಸಂಶಯ ಉಳಿದುಕೊಂಡಿರುತ್ತದೆ. ವಸ್ತುವಿನ ತತ್ತ್ವ ಹೀಗಿರಬಹುದೆ ಅಥವಾ ಹೀಗಿರಲಾರದೆ? ಎಂದು ಅಂತರಾಳದಲ್ಲಿ ಅದನ್ನರಿಯುವ ತುಡಿತ ಉಳಿದುಕೊಂಡಿರುತ್ತದೆ. ಉದಾಹರಣೆಗೆ, ದೇವರು ಇದ್ದಾನೆಯೇ ಅಥವಾ ಇಲ್ಲವೇ? ಪಾಪಪುಣ್ಯಗಳಿಗೆ ತಕ್ಕಫಲ ದೊರೆಯುವುದು ನಿಶ್ಚಯವೇ? ಜನ್ಮಾಂತರ ಇದೆಯೇ ಅಥವಾ ಇಲ್ಲವೇ? ವೇದಗಳು ಪೌರುಷೇಯಗಳೇ ಅಥವಾ ಅಪೌರುಷೇಯಗಳೇ? ಇಂಥವು. ಈ ಬಗೆಯ ಚಿಂತನವು, ಅತಿ ಗಾಢವಾದಾಗ ಒಂದು ರೀತಿಯ ಸಮಾಧಿಸ್ಥಿತಿಯುಂಟಾಗಿಬಿಡುತ್ತದೆ!

ಈ ಲೇಖನಕ್ಕೆ ವಿಷಯವಾದದ್ದು ಎರಡನೆಯ ವಿಧದ ಚಿಂತನ. ಇಂತಹ ಚಿಂತನ ಹಲವರಿಗೆ ಉಂಟಾಗುತ್ತಿರಬಹುದು. ಪ್ರಕೃತಿಯ ವೈಚಿತ್ರ್ಯವನ್ನು ಕಂಡಾಗ ಈ ಚಿಂತನಕ್ಕೆ ಸ್ಫೂರ್ತಿ ದೊರೆಯುತ್ತದೆ. ಮನಸ್ಸಿನ ಸಂಸ್ಕಾರ ಉದ್ಭವವಾಗಿ ತನ್ಮಯತೆಯಿಂದ ಆಲೋಚಿಸತೊಡಗುತ್ತದೆ. ಎಷ್ಟು ಪರಿಯಲ್ಲಿ ಎಷ್ಟು ಹೊತ್ತಿನವರೆಗೆ ಆಲೋಚಿಸಿದರೂ ಮುಗಿಯುವುದಿಲ್ಲ. ಸೃಷ್ಟಿಯ ಅಗಾಧವಾದ ನಿರ್ಮಾಣಶಕ್ತಿಯನ್ನೂ, ಊಹಾತೀತವಾದ ವಿಲಕ್ಷಣತೆಯನ್ನೂ ಗಮನಿಸಿ ನಿಬ್ಬೆರಗಿನಿಂದ ಚಿತ್ತವು ಏನನ್ನೂ ತರ್ಕಿಸಲಾರದೆ ದಿಜ್ಯೂಢವಾಗುತ್ತದೆ. ಯಾವ ದೃಷ್ಟಾಂತದಿಂದಲೂ ತರ್ಕಕ್ಕೆ ನೆಲೆ ಸಿಗುವುದಿಲ್ಲ. ಯಾವ ದೃಷ್ಟಾಂತವನ್ನು ಕಲ್ಪಿಸಿಕೊಂಡರೂ ಅದು ಪ್ರಕೃತಿಯ ಅಂಶವೇ ಆದ್ದರಿಂದ ಪ್ರಕೃತಿಸ್ವರೂಪದ ನಿರ್ಧಾರಣೆಗೆ ಅದು ದೃಷ್ಟಾಂತವೇ ಆಗುವುದಿಲ್ಲ. ಸೃಷ್ಟಿಯಲ್ಲಿ ಈ ವೈಚಿತ್ರ್ಯಗಳ ನಡುವೆ ಒಂದು ಹೊಂದಾಣಿಕೆಯೂ ತರ್ಕಬದ್ಧತೆಯೂ ಇದೆ. ಈ ಸೃಷ್ಟಿ ಯಾದೃಚ್ಛಿಕವಾದುದಲ್ಲ. ಅಂದ ಮೇಲೆ ಈ ಹೊಂದಾಣಿಕೆಯನ್ನೂ ತರ್ಕಬದ್ಧತೆಯನ್ನೂ ನೆನೆಸಿಕೊಂಡಾಗ ಇದರ ಹಿಂದೆ ಸರ್ವಜ್ಞವೂ ಸರ್ವಶಕ್ತವೂ ಆದ ಒಂದಾ ನೊಂದು ವಸ್ತುವಿದ್ದಿರಬೇಕು ಎನ್ನಿಸುತ್ತದೆ. ಇದ್ದರೆ ಆ ವಸ್ತು ಯಾವುದು? ಜಡವಾದ ಪ್ರಕೃತಿಗೆ ಕ್ರಿಯಾಶಕ್ತಿ ಇದ್ದರೂ ಜ್ಞಾನಶಕ್ತಿ, ಇಚ್ಛಾಶಕ್ತಿಗಳಿಲ್ಲ. ಅವೂ ಇರುವುದಾದರೆ ಪ್ರಕೃತಿಯು ಜಡವಲ್ಲ, ಅದು ಚೇತನವೇ ಎನ್ನಬೇಕಾಗುತ್ತದೆ. ನಾವು ನೋಡುತ್ತಿರುವ ಪೃಥಿವ್ಯಾದಿವಸ್ತುಗಳಿಗೆ ಜ್ಞಾನೇಚ್ಛೆಗಳಿಲ್ಲ. ಕ್ರಿಯೆ ಉಂಟು. ಹಾಗಾದರೆ ಈ ಪಂಚಭೂತಗಳನ್ನು ಬಿಟ್ಟು ಅತಿರಿಕ್ತವಾದದ್ದು ಇದೆಯೇ? ಇದ್ದರೆ ಅದು ಯಾವುದು? ಅವರ ಸ್ವರೂಪವೇನು? ಹಾಗೆ ಅತಿರಿಕ್ತವಾದದ್ದು ಇಲ್ಲವಾದರೆ ಸೃಷ್ಟಿಯಲ್ಲಿ ಊಹಾತೀತವಾದ ವೈಚಿತ್ರ್ಯ ಹೇಗೆ ಉಂಟಾಗುತ್ತದೆ? ಇದು ಚಿಂತನೆಯ ವಿಷಯ. ಚಿಂತನೆಯ ಒಂದು ಪ್ರಕಾರ. ಸಂಕ್ಷೇಪವಾಗಿ ಕೆಲವೇ ಪದಾರ್ಥಗಳ ಕೆಲವೇ ವೈಚಿತ್ರ್ಯಗಳನ್ನಿಲ್ಲಿ ಪ್ರಸ್ತಾವಿಸಬಹುದು.

**ಮಾನವ ಶರೀರ**

ವಿಜ್ಞಾನವೂ ತಂತ್ರಜ್ಞಾನವೂ ವಿರೇಷವಾಗಿ ಅಭಿವೃದ್ಧಿಯಾಗಿರುವ ಈ ಕಾಲದಲ್ಲಿ ಆತ್ಮರೈಕರವಾದ ಯಂತ್ರಗಳ ನಿರ್ಮಾಣವಾಗಿದೆ. ಈ ಯಂತ್ರಗಳ ಕಾರ್ಯಧಾಟಿಯನ್ನು ನೋಡಿದಾಗ ಮಾನವನು ಮೂಕವಿಸ್ಮಿತನಾಗುವುದು ಸಹಜ. ಆದರೂ ಸಹ ಜಗತ್ತಿನಲ್ಲಿ ಅತ್ಯಂತ ಪ್ರಾಚೀನವೆನ್ನಬಹುದಾದ ಮಾನವಶರೀರವು ಅಧುನಿಕ ಯಂತ್ರಗಳೆಲ್ಲವನ್ನೂ



ಮೀರಿಸುವ ಅಮೃತ ಯಂತ್ರವೆಂದು ನನಗೆ ತೋರುತ್ತದೆ. ಅಂಗ ಪ್ರತ್ಯಂಗಗಳ ರಚನೆ, ಆಹಾರ ಜೀರ್ಣವಾಗುವ ಬಗೆ, ರಕ್ತಸಂಚಾರ. ಹೃದಯ, ಶ್ವಾಸಕೋಶ, ಜ್ಞಾನೇಂದ್ರಿಯ, ಕರ್ಮೇಂದ್ರಿಯಗಳ ಕಾರ್ಯವೈಖರಿ ಮಹತ್ತರವಾದ ವಿಸ್ಮಯಪನ್ನುಂಟು ಮಾಡುತ್ತದೆ. ಈ ಭೂಮಂಡಲದಲ್ಲಿ ಕೋಟಿ ಕೋಟಿ ಜನಗಳಿದ್ದಾರೆ. ಹಿಂದೆ ಹುಟ್ಟಿ ಸತ್ತವರು, ಮುಂದೆ ಹುಟ್ಟತಕ್ಕವರು - ಇವರೆಲ್ಲ ಸೇರಿ ಅಸಂಖ್ಯಾತ ಕೋಟಿಗಳಷ್ಟು ಜನರು ಆಗುವರಲ್ಲವೇ? ಇವರಲ್ಲಿ ಒಬ್ಬರ ಮುಖದಂತೆ ಇನ್ನೊಬ್ಬರ ಮುಖವಿಲ್ಲ. ಒಬ್ಬರ ಧ್ವನಿಯಂತೆ ಇನ್ನೊಬ್ಬರ ಧ್ವನಿಯಿಲ್ಲ. ಗಂಡು ಧ್ವನಿ ಬೇರೆ, ಹೆಣ್ಣು ಧ್ವನಿ ಬೇರೆ. ಒಬ್ಬ ವ್ಯಕ್ತಿಯಲ್ಲಿಯೇ ವಯೋಭೇದದಿಂದ ಧ್ವನಿಭೇದಗಳು, ಬರಿಯ ಧ್ವನಿಯಿಂದಲೇ ಮಾತನಾಡತಕ್ಕವನು ಮಗು, ಬಾಲಕ, ಪ್ರಾಯದವನು, ಮುದುಕ ಎಂಬುದನ್ನು ಗುರುತಿಸಲಾದೀತು. ಅಲ್ಲಿಗೆ ಎಷ್ಟು ಕೋಟಿ ಧ್ವನಿಪ್ರಕಾರಗಳಾದವು! ಅಷ್ಟು ಪ್ರಕಾರದ ಧ್ವನಿಭೇದಗಳನ್ನು ಹುಟ್ಟಿಸುವ ಕಂಠ, ತಾಲು ಮುಂತಾದ ಪ್ರತ್ಯಂಗಗಳಲ್ಲಿ ಎಷ್ಟು ಸೂಕ್ಷ್ಮವಾದ ಭೇದಗಳಿದ್ದಿರಬೇಕು! ಹೆಣ್ಣು, ಗಂಡು ಧ್ವನಿಗಳಲ್ಲಿ ಭೇದವಿರಲು ನಿಮಿತ್ತವೇನು? ಭೇದವನ್ನಿಟ್ಟಿರುವ ಉದ್ದೇಶವೇನು?

ಕೈ, ಕಾಲು, ಕಣ್ಣು, ಮಿದುಳು - ಮೊದಲಾದವು ಕೆಲಸ ಮಾಡಿ ದಣವು ಹೋಗುತ್ತವೆ. ಅವುಗಳಿಗೆ ವಿಶ್ರಾಂತಿಬೇಕು. ವಿಶ್ರಾಂತಿಯಿಲ್ಲದೆ ಕೆಲಸ ಮಾಡಲಾರವು. ಹೃದಯ ಮತ್ತು ಶ್ವಾಸಕೋಶಗಳು ವಿಶ್ರಾಂತಿಯಿಲ್ಲದೇ ಒಂದೇ ಸಮವಾಗಿ ಕೆಲಸ ಮಾಡುತ್ತಲೇ ಇರುತ್ತವೆ. ಜನನದಿಂದ ಮರಣದವರೆಗೆ ಅವುಗಳಿಗೆ ವಿಶ್ರಾಂತಿಯೇ ಇಲ್ಲ. ಅವು ವಿಶ್ರಮಿಸಿದರೆ ಮನುಷ್ಯನ ಗತಿ ಮುಗಿದಂತೆಯೇ! ಅವುಗಳಿಗೆ ಪ್ರತಿದಿನ ದಣವಿನಿಂದ ವಿಶ್ರಮಿಸುವ ವ್ಯವಸ್ಥೆ ಏಕೆ ಇಲ್ಲ? ಅವುಗಳಿಗೆ ದಣವಾಗುವುದಿಲ್ಲ? ನಾವು ನಿದ್ರಿಸುವಾಗಲೂ ಅವು ತಮ್ಮ ಕಾರ್ಯವನ್ನು ಮಾಡುತ್ತಲೇ ಇರುವಂತೆ ಪ್ರೇರಿಸತಕ್ಕವರು ಯಾರು? ಸ್ವಪ್ನೇರಣೆಯಿಂದ ಮಾಡುವುದಾದರೆ ಅವುಗಳಿಗೆ ಜ್ಞಾನಶಕ್ತಿಯುಂಟೆ? ನಾವು ತಿನ್ನುವ ಆಹಾರದಿಂದ ಬೇಕಾದ ಅನ್ನಾಂಗಗಳನ್ನು ಪ್ರತ್ಯೇಕಿಸಿ ರಕ್ತವು ತಾನೂ ವೃದ್ಧಿಹೊಂದುವುದಲ್ಲದೇ ಶರೀರದ ಎಲ್ಲ ಪ್ರತ್ಯಂಗಗಳಿಗೂ ಹಂಚುತ್ತ ಹೋಗುತ್ತದೆ. ಮೂಳೆ, ಮಾಂಸ, ನರ, ಚರ್ಮ, ಉಗುರು, ಕೂದಲು - ಮುಂತಾದ ಸಕಲ ಪ್ರತ್ಯಂಗಗಳಿಗೂ ಬೇಕಾಗುವ ಬೇರೆ ಬೇರೆ ಅನ್ನಾಂಗಗಳನ್ನು ಅವುಗಳಿಗೆ ಬೇಕಾದಷ್ಟು ಪ್ರಮಾಣದಲ್ಲಿ ಸರಬರಾಜು ಮಾಡುವ ಹೊಣೆಯನ್ನು ಅದು ಸದಾ ನಿರ್ವಹಿಸುತ್ತಲೇ ಇರುತ್ತದೆ. ಅತ್ಯಂತ ವಿವೇಕಶಾಲಿಯಾದ ಒಬ್ಬ ಬುದ್ಧಿವಂತನು ಮಾಡಬಹುದಾದ ಕಾರ್ಯವಿದು. ರಕ್ತಕ್ಕೆ ಇಂತಹ ವಿವೇಕವೂ ಬುದ್ಧಿಶಕ್ತಿಯೂ ಇರಬಹುದೇ? ಅಥವಾ ತಮಗೆ ಬೇಕಾದ ಅನ್ನಾಂಗವನ್ನು ರಕ್ತದಿಂದ ಸೆಳೆದುಕೊಂಡು ಬೆಳೆಯುವ ತಿಳಿವಳಿಕೆ ಮೂಳೆ, ಮಾಂಸಖಂಡಗಳಿಗೆ ಇದ್ದಿರಬಹುದೇ?

ಅಸ್ಥಿಪಂಜರವೇ ಶರೀರದ ದೃಢಸ್ಥಿತಿಗೆ ಆಧಾರ. ಅದಿಲ್ಲದಿದ್ದರೆ ಶರೀರವು ಸೆಟೆಮು ನಿಲ್ಲಲಾರದು. ಆದ್ದರಿಂದ ಶರೀರದೊಳಗೆ ಗಟ್ಟಿಯಾದ ಮೂಳೆಗಳನ್ನಿಟ್ಟಿರಬೇಕೆಂದು ಜಡಪ್ರಕೃತಿಗೆ ಕಲಿಸಿಕೊಟ್ಟವರು ಯಾರಿರಬಹುದು? ಕೈ, ಕಾಲು, ಸೊಂಟ, ಬೆರಳುಗಳಲ್ಲಿ



ಕೀಲುಗಳನ್ನೆಡಬೇಕೆಂದೂ ಅವನ್ನು ಇಡದಿದ್ದರೆ ಮಾನವನು ಕೆಲಸ ಮಾಡಲು ಸಾಧ್ಯವಾಗುವುದಿಲ್ಲವೆಂದೂ ಕೀಲುಗಳನ್ನು ನಿರ್ಮಿಸಿದ ಯಂತ್ರತಜ್ಞರು ಯಾರಿರಬಹುದು? ಒಂದು ವಸ್ತುವನ್ನು ಹಿಡಿದುಕೊಳ್ಳಲು ಕೈಗೆ ಐದು ಬೆರಳುಗಳು ಬೇಕೆಂದೂ ಅವುಗಳಲ್ಲಿ ನಾಲ್ಕು ಬೆರಳುಗಳಿಗೆ ಮೂರುಮೂರು ಕೀಲುಗಳು ಬೇಕೆಂದೂ ಹೆಚ್ಚಿರಲಿಕ್ಕೆ ಮಾತ್ರ ಎರಡೇ ಕೀಲುಗಳು ಸಾಕೆಂದೂ ಚೌಕಾಸಿ ಮಾಡಿರುವ ಕುಶಲ ಶಿಲ್ಪಿಯಾರು? ಹೆಚ್ಚಿರಲಿಕ್ಕೆ ನಾಲ್ಕು ಬೆರಳುಗಳ ಸಾಲಿನಲ್ಲಿಯೇ ಇರದೆ ದೂರಕ್ಕೆ ಪಕ್ಕದಲ್ಲಿದ್ದರೇ ಸೌಕರ್ಯವೆಂದು ಊಹಿಸಿದ ತಜ್ಞನು ಯಾರು?

### ಮೃಗ ಪಕ್ಷಿಗಳು

ಮೃಗಜಾತಿಯಲ್ಲಿ ಜಿಂಕೆ, ಆನೆ, ಎಮ್ಮೆ, ಹಸು ಮೊದಲಾದವು ಸಸ್ಯಾಹಾರಿಗಳು. ತೋಳ, ಹುಲಿ, ಸಿಂಹ ಮೊದಲಾದವು ಮಾಂಸಾಹಾರಿಗಳು. ಬೆಕ್ಕು, ನಾಯಿ ಮೊದಲಾದವು ಉಭಯಾಹಾರಿಗಳು. ಪಕ್ಷಿಗಳು ನಾಮಾಸ್ಯವಾಗಿ ಉಭಯಾಹಾರಿಗಳೆನ್ನಬಹುದು. ಅವು ಹುಳುಗಳನ್ನೂ ಕಾಳುಗಳನ್ನೂ ತಿನ್ನುತ್ತವೆ. ಹಾರ್ವಿನ್ ಮಹಾಶಯನ ವಿಕಾಸವಾದದ ಪ್ರಕಾರ ಯಾವ ಆಹಾರ ಮೊದಲು? ವಿಕಾಸಕ್ರಮದಂತೆ ಪ್ರಾಣಿಯು ಯಾವ ಆಹಾರವನ್ನು ಮುಂದೆ ಬಳಸಿಕೊಂಡಿತು? ಮನುಷ್ಯನೇನೋ ಉಭಯಾಹಾರಿಯಾಗಿದ್ದಾನೆ. ಮನುಷ್ಯನೇ ವಿಕಾಸಕ್ರಮದಲ್ಲಿ ಕಡೆಯವನೂ ಶ್ರೇಷ್ಠನೂ ಆಗಿದ್ದಾನೆ. ಮನುಷ್ಯನು ರೂಪಗೊಳ್ಳುವುದಕ್ಕೆ ಹಿಂದಿನ ಹಂತದಲ್ಲಿ ಕಪಿಯಾಗಿದ್ದನು. ಕಪಿಯು ಸಸ್ಯಾಹಾರಿ. ಮನುಷ್ಯನಿಗೆ ಮಾಂಸಾಹಾರ ಇದ್ದಕ್ಕಿದ್ದಂತೆ ಹೇಗೆ ಅಂಟಿಕೊಂಡಿತು? ಹುಲಿ, ಸಿಂಹ, ಮುಂತಾದ ಹಿಂಸ್ರಜಂತುಗಳು ಪ್ರಾಣಿಗಳನ್ನು ಕೊಂದೇ ಬದುಕುತ್ತವೆ. ಸಾಯುವ ಪ್ರಸಂಗ ಬಂದರೂ ಅವು ಹುಲ್ಲನ್ನು ತಿನ್ನುವುದಿಲ್ಲ. ಪ್ರಕೃತಿಯ ವಿಕಾಸ ಸೃಷ್ಟಿಯಲ್ಲಿಯೇ, ಲಯದಲ್ಲಿಯೇ? ಲಯದಲ್ಲಿ ವಿಕಾಸವೆನ್ನುವುದೇ ವಿರುದ್ಧವಾದ ನುಡಿ. ಪ್ರಾಣಿಗಳನ್ನು ಕೊಲ್ಲುವುದಕ್ಕಾಗಿಯೇ, ಹುಲಿ, ಸಿಂಹಗಳ ಸೃಷ್ಟಿಯೆನ್ನಬೇಕಾಗುತ್ತದೆ. ಆಗ ಅಹಿಂಸೆಯ ಸ್ಥಾನ ಕೃತಕವಾಗುತ್ತದೆ. ಅಹಿಂಸೆ ಪ್ರಕೃತಿಯ ಸಹಜಧರ್ಮವಲ್ಲವೆಂದು ಒಪ್ಪಬೇಕಾಗುತ್ತದೆ. ಅದು ತನ್ನ ಉಳಿವಿಗಾಗಿ ಮಾನವನು ನಿಯಮಿಸಿದ ಕಲ್ಪನಾವಿಲಾಸವೆಂದು ಹೇಳಬೇಕಾಗುತ್ತದೆ.

ಎತ್ತರವಿರುವ ಆನೆಗೆ ಆಹಾರವನ್ನು ತೆಗೆದುಕೊಳ್ಳಲು ಅನುವಾಗುವಂತೆ ಸೊಂಡಿಲನ್ನು ಪ್ರಕೃತಿ ನಿರ್ಮಿಸಿತು ಕೆಳಗೆ ನೆಲದ ಮೇಲಿರುವ ಆಹಾರವನ್ನೂ ಮರದ ಮೇಲಿರುವ ಎಲೆಗಳನ್ನೂ ತಿನ್ನಲು ಆನೆಗೆ ಅನುಕೂಲವಾಯಿತು. ಒಂಟೆಗೆ ಮಾತ್ರ ಸೊಂಡಿಲಿಗೆ ಬದಲಾಗಿ ಉದ್ದನೆಯ ಕತ್ತನ್ನು ನೀಡಲಾಯಿತು. ಆದರೆ ನೆಲದ ಮೇಲಿರುವುದನ್ನು ಅದು ತಿನ್ನಲಾರದು. ತಿನ್ನದೇ ಇರಲೆಂದೇ ಪ್ರಕೃತಿ ಅಲೋಚಿಸಿರಬಹುದು. ಕೊಕ್ಕರೆಯ ಕಾಲು ಉದ್ದವಾದ್ದರಿಂದ ಮೀನನ್ನು ತಿನ್ನಲು ಅನುಕೂಲವಾಗಲೆಂದು ನೀಳವಾದ ಕತ್ತು ಬೇಕಾಯಿತು. ಆದರೆ ಕಾಲನ್ನು ಉದ್ದ ಮಾಡಿ ಕತ್ತನ್ನೇಕೆ ನೀಳವಾಗಿ ಇರಿಸಬೇಕು? ಅದು ಕಾಗೆಯ ಕಾಲಿನಷ್ಟು ಉದ್ದವಾಗಿದ್ದರೆ ಸಾಕಾಗಿತ್ತು. ಕತ್ತನ್ನು ನೀಳವಾಗಿ ಮಾಡ





ಬೇಕಾದ ಶ್ರಮ ಬರುತ್ತಿರಲಿಲ್ಲ! 'ಪ್ರಕ್ಷಾಲನಾದ್ಧಿ ಪಂಕಸ್ಯ ದೂರಾದಸ್ಪರ್ಶನಂ ವರಂ' ಎಂದು ಪ್ರಕೃತಿಗೆ ತಿಳಿಯದೇ ಹೋಯಿತಲ್ಲ - ಎಂದು ನನ್ನ ಚಿಂತೆ.

ಎತ್ತಿಗೆ ಕೋಡು ಮೂಡಿರುವುದು ಆತ್ಮರಕ್ಷಣೆಗಾಗಿ ಪ್ರಕೃತಿಯು ಕೊಟ್ಟ ವರವೆಂದು ಒಬ್ಬ ಮೇಧಾವಿಗಳಾದ ಪ್ರಕೃತಿಶಾಸ್ತ್ರಜ್ಞರು ಬರೆದಿದ್ದರು. ಕುದುರೆಗೆ ಕೆ ಕೋಡು ಇಲ್ಲ ಎಂದು ನನ್ನ ಚಿಂತನ. ಎಮ್ಮೆಗೆ ಕೋಡು ಇದ್ದರೂ ಹಿಂದಕ್ಕೆ ಬಾಗಿ ಆತ್ಮರಕ್ಷಣೆಗೆ ಸಮರ್ಥವಾಗದೆ ಪೋಗಿದೆಯಲ್ಲ ಎಂದು ನನಗೆ ಆಲೋಚನೆ ಹುಟ್ಟುತ್ತದೆ. ಅದು ಸಾಕುಪ್ರಾಣಿಯಾದ್ದರಿಂದ ತನ್ನ ರಕ್ಷಣೆ ಬೇಕಾಗದೆ ಹೋಯಿತು. ಮನುಷ್ಯನು ಅವನ್ನು ಪಳಗಿಸಿ ಸಾಕಲಾರಂಭಿಸಿದ ಮೇಲೆ ಹಿಂದಕ್ಕೆ ಸರಿದವು ಎಂದು ಸಮಾಧಾನ ಪಟ್ಟುಕೊಳ್ಳುತ್ತೇನೆ. ಮರುಕ್ಷಣದಲ್ಲಿ ಜಿಂಕೆಗೆ ಕವಲುಕವಲಾದ ಕೊಂಬು ಏಕಿರಬಹುದು ಎಂದು ಚಿಂತನ ಪ್ರಾರಂಭವಾಗುತ್ತದೆ. ತನ್ನ ರಕ್ಷಣೆ ಇರಲಿ, ಹುಲಿಯಿಂದ ತನ್ನ ಭಕ್ಷಣೆಗೇ ಕವಲುಕೊಂಬು ಸಹಕಾರಿಯಾಗಿದೆ. ಕಾಡಿನಲ್ಲಿ ಓಡುವಾಗ ಪೊದೆಗಳಲ್ಲಿ ಸಿಕ್ಕಿಕೊಂಡು ಸುಲಭವಾಗಿ ಹುಲಿಯ ಬಾಯಿಗೆ ತುತ್ತಾಗಬಹುದು. ಅಲಂಕಾರಕ್ಕಾಗಿ ಆ ಬಗೆಯ ಕೊಂಬು ಇದೆಯೆನ್ನುವುದಾದರೆ ಹೆಣ್ಣು ಜಿಂಕೆಗೆ ಏಕೆ ಇಲ್ಲ? ಅದಕ್ಕೆ ಅಲಂಕಾರ ಬೇಡವೆ? ಎಂಬ ಶಂಕೆ ಅಡ್ಡಲಾಗುತ್ತದೆ. ಅಲ್ಲದೆ ಆ ಕೊಂಬು ಉದುರಿ ಮತ್ತೆ ಹುಟ್ಟುತ್ತದೆ. ಅವಕ್ಕೆ ಕಾರಣವೂ ತಿಳಿಯದು. ಕೋಣನ ಕೊಂಬು ಹಾಗೆ ಉದುರಿ ಹುಟ್ಟುವುದಿಲ್ಲ.

ಕೋಳಿಗಳನ್ನು ಮಾನವನು ಸಾಕಲಾರಂಭಿಸಿದ ಮೇಲೆ ಅವುಗಳಿಗೆ ಹಾರುವ ಅವಕಾಶ ತಪ್ಪಿದ್ದರಿಂದ ಕಾಗೆಗಳಂತೆ ಹಾರಾಡುವ ಶಕ್ತಿ ಹೋಗಿ ಬಿಟ್ಟಿತೆಂದು ಒಂದು ಪ್ರಬಂಧದಲ್ಲಿ ಓದಿದ್ದೇನೆ. ಕಾಡು ಕೋಳಿಗಳಿಗೂ ನಮಿಲುಗಳಿಗೂ ಆಕಾಶದಲ್ಲಿ ಹಾರಾಡುವ ಶಕ್ತಿ ಹೇಗೆ ಹೋಗಿಬಿಟ್ಟಿತೆಂಬುದನ್ನು ಅವರು ವಿವರಿಸಿರಲಿಲ್ಲ. ಸರ್ಪಗಳಿಗೆ ಆತ್ಮರಕ್ಷಣೆಗಾಗಿ ಹಲ್ಲಿನಲ್ಲಿ ವಿಷವಿದೆಯಂತೆ. ವಿಷವಿಲ್ಲದ ಹಾವುಗಳು ಹೇಗೆ ಆತ್ಮರಕ್ಷಣೆ ಮಾಡಿಕೊಳ್ಳುತ್ತವೆಯೋ ತಿಳಿಯದು. ರೇಷ್ಮೆ ಹುಳುಗಳು ತಮ್ಮ ರಕ್ಷಣೆಗಾಗಿ ಗೂಡು ಕಟ್ಟಿ ಕೊಳ್ಳುತ್ತವೆ. ರೆಕ್ಕೆ ಬುದ ಮೇಲೆ ಹಾರಿ ಹೋಗಬಹುದು. ಅಲ್ಲಿಯವರೆಗೆ ತಮ್ಮನ್ನು ಘಾತುಕರಾದ ಕಾಪಾಡಿಕೊಳ್ಳುವುದಕ್ಕಾಗಿ ರೇಷ್ಮೆಗೂಡುಗಳನ್ನು ನಿರ್ಮಾಣ ಮಾಡುತ್ತ ವೆಯೆಂದು ಒಬ್ಬ ಪ್ರಕೃತಿ ವಿಜ್ಞಾನಿ ಹೇಳಿದ್ದಾರೆ. ಆದರೆ ರೇಷ್ಮೆಗೂಡುಗಳೇ ರೇಷ್ಮೆ ಹುಳುಗಳಿಗೆ ಮಾರಕವಾಗಿ ಪರಿಣಮಿಸಿವೆ. ಮನುಷ್ಯನು ದಿನವೂ ಕೋಟಿಗಟ್ಟಲೆ ಹುಳುಗಳನ್ನು ರೇಷ್ಮೆಗಾಗಿ ಜೀವಂತ ಬೇಯಿಸುತ್ತಿದ್ದಾನೆ. ದಡ್ಡ ಹುಳುಗಳು! ಇನ್ನೂ ದರೂ ಗೂಡು ಕಟ್ಟುವುದನ್ನು ಬಿಜಬಾರದೆ ಎಂದು ನನಗೆ ಚಿಂತೆ ಹುಟ್ಟುತ್ತದೆ. ಅಥವಾ ಕಂಬಳಿ ಹುಳುಗಳಂತೆ ಮನುಷ್ಯನಿಗೆ ಉಪಯೋಗಕ್ಕೆ ಬಾರದ ಗೂಡುಗಳನ್ನು ಅವರೂ ನಿರ್ಮಿಸಿಕೊಳ್ಳಬಾರದೆ ಎನ್ನಿಸುತ್ತದೆ. ಜೇಡರ ಹುಳುವಿಗೆ ಬಲೆ ನೆಯ್ಯುವುದನ್ನು, ಗೀಜಗ ಹಕ್ಕಿಗೆ ಜಾಣ್ಮೆಯಿಂದ ಗೂಡನ್ನು ಕಟ್ಟಿ ಕೊಳ್ಳುವುದನ್ನೂ ಯಾರು ಹೇಳಿ ಕೊಟ್ಟಿರಬಹುದು ಎಂದು ನನ್ನ ಚಿಂತನ ನಡೆಯುತ್ತದೆ. ಇತರ ಹಕ್ಕಿಗಳಿಲ್ಲದ ಜಾಣ್ಮೆ ಗೀಜಗಕ್ಕೆ ಹೇಗೆ ಬಂದಿರಬಹುದು. ವಿಕಾಸವಾದದ ಪ್ರಕಾರ ಪಕ್ಷಿಜಾತಿಗಳಲ್ಲಿ ಗೀಜಗವೇ ಮುಂದುವರಿದ ಹಕ್ಕಿಯಾಗಿರಬೇಕು ಎಂದು ಸಮಾಧಾನಪಟ್ಟುಕೊಳ್ಳುತ್ತೇನೆ. ಮನೆ



ಕಟ್ಟುವ ಜಾಣ್ಮೆಯೇ ಹಾಗೆಯೇ ವಿಕಾಸವಾಗುತ್ತ ಮನುಷ್ಯ ಜನ್ಮದಲ್ಲಿ ಪೂರ್ಣ ವಿಕಸಿತ ವಾಯಿತೆಂದು ಸಂತೋಷವಾಗುತ್ತದೆ. ಅಷ್ಟರಲ್ಲಿ ಇನ್ನೊಂದು ಚಿಂತೆ ಹುಟ್ಟಿ, ಆ ಮನೆ ಕಟ್ಟುವ ಜಾಣ್ಮೆ ಹಿಂದಿನ ಕೋತಿಯ ಜನ್ಮದಲ್ಲಿ ಅದೇಕೆ ಪೂರ್ಣವಾಗಿ ಮರೆತು ಹೋಗಿತ್ತೆಂದು ಮನಸ್ಸಿಗೆ ವಿಷಾದವಾಗುತ್ತದೆ. ಕೀಟಗಳಲ್ಲಿ ಇರುವೆ ಅತ್ಯಂತ ಬುದ್ಧಿ ಶಾಲಿಯೆಂದು ಕೀಟಶಾಸ್ತ್ರಜ್ಞರು ಹೇಳಿದ್ದಾರೆ ಹಾಗೆಯೇ ಜೇನುಹುಳುವೂ ಬುದ್ಧಿ ಶಾಲಿಯೆಂದು ಗೊತ್ತಾಗಿದೆ. 'ಬರಬರುತ್ತ ಅಗಸನ ಕುದುರೆಗೆ ಕಿವಿ ಉದ್ದವಾಯಿತು' ಎಂಬ ಗಾದೆಯಂತೆ ಮುಂದಿನ ನಾನಾ ವಿಕಾಸಸ್ಥಿತಿಯಲ್ಲಿ ಆ ಬುದ್ಧಿಶಕ್ತಿ ಎಲ್ಲ ಹೋಯಿ ತೆಂದು ನನ್ನ ಬುದ್ಧಿಗೆ ಮಂಕು ಬಡಿಯುತ್ತದೆ. ಪಶುಗಳಲ್ಲಿ ಕೆಲವು ಪಶುಗಳ ಬಾಯೊಳಗೆ ಎರಡು ಸಾಲುಗಳಲ್ಲಿಯೂ ಪಲ್ಲಗಳಿವೆ, ಕೆಲವಕ್ಕೆ ಕೆಳನಾಲಿನಲ್ಲಿ ಮಾತ್ರ ಪಲ್ಲಗಳಿವೆ! ಕೆಲವು ಪಶುಗಳ ಕಾಲಲ್ಲಿ ಸೀಳಿದ ಗೊರಸುಗಳಿರುತ್ತವೆ. ಕೆಲವಕ್ಕೆ ಸೀಳಿಲ್ಲ. ಕೆಲವು ಪಶುಗಳು ಮೆಲಕು ಹಾಕುತ್ತವೆ. ಕೆಲವು ಹಾಕುವುದಿಲ್ಲ. ಮೆಲಕು ಹಾಕುವ ಪ್ರಾಣಿಗಳ ಹೊಟ್ಟೆಯ ರಚನೆಯೇ ಬೇರೆ ವಿಧ ಎಂದು ಕೇಳಿದ್ದೇನೆ. ಪಶುಗಳ ಈ ಅವಸ್ಥೆಯಲ್ಲಿ ಯಾವುದು ಹಿಂದುಳಿದದ್ದು, ಯಾವುದು ಸುಧಾರಿಸಿದ್ದು ಎಂಬ ಚಿಂತೆ ಆಗಾಗ ಬಾಧಿಸು ತ್ತದೆ. ಉತ್ತರ ಹೊಳೆಯುವುದಿಲ್ಲ.

ಕಪಿಯು ಕಾಲಾಂತರದಲ್ಲಿ ಮನುಷ್ಯನಾದನಷ್ಟೇ. ಮನುಷ್ಯನಾದಾಗ ಆರಂಭದ ಸ್ಥಿತಿಯಲ್ಲಿ ಆತನಿಗೆ ಮೃತುಂಬ ಕಪಿಗಿರುವಂತೆ ಕೂದಲುಗಳಿದ್ದವು. ಅವನು ನಾಗರಿಕನಾಗಿ ಮುಂದುವರಿದ ಮೇಲೆ ವಸ್ತ್ರಗಳನ್ನು ಡಲು ಕಲಿತುಕೊಂಡನು. ಚಿಳಿಗಾಳಿಗಳಿಂದ ರಕ್ಷಣೆಗಾಗಿ ಕೂದಲು ಬೇಕು. ವಸ್ತ್ರಗಳನ್ನು ಧರಿಸತೊಡಗಿದ ಮೇಲೆ ಅನಾವಶ್ಯಕವಾದ್ದರಿಂದ ಮೈಮೇಲೆ ಬೆಳೆಯುವ ಕೂದಲು ಅವಶ್ಯವಾಗುತ್ತ ಬಂದಿತು ಎಂದು ಒಬ್ಬ ವಿಕಾಸವಾದಿ ಹೇಳಿದರು. ಸರಿಯಾದ ಊಹೆ ಎಂದು ನಾನವರಿಗೆ ಹೇಳಿದ್ದೆ. ಒಂದು ದಿನ ನನ್ನ ಚಿಂತನ ನಡೆಯುತ್ತಿರುವಾಗ ಒಂದು ಶಂಕೆ ತಲೆವೋರಿತು. ಮನುಷ್ಯನಿಗೆ ತಲೆಯ ಮೇಲೆ ದಟ್ಟ ವಾಗಿ ಕೂದಲಿರುವ ಕಾರಣವೇನು? ಎಂದು ವಿಚಾರ ಮಾಡುತ್ತ, 'ಈತನಿಗೆ ತಲೆಯಲ್ಲಿ ಅಮೂಲ್ಯವಾದ ಮಿದುಳು ಇದೆ. ಇದರ ರಕ್ಷಣೆಗಾಗಿ ಕೂದಲು ಉಳಿದುಕೊಂಡಿವೆ' ಎಂದು ಊಹಿಸಿದೆ. ಹಾಗಾದರೆ ಅಷ್ಟು ಉದ್ದ ಏಕೆ ಬೆಳೆಯಬೇಕು. ಹೆಚ್ಚಿನವರೆ ನಲುಕು ಅಂಗುಲ ಬೆಳೆದರೆ ಸಾಕಾಗಿತ್ತು. ಕ್ಷೌರ ಮಾಡಿಸುವ ತಾಪತ್ರಯ ತಪ್ಪುತ್ತಿತ್ತು ಎಂದು ನಿಟ್ಟುಸಿರು ಹೊರಟಿತು. ಅನಂತರ ಇನ್ನೊಂದು ಪ್ರಶ್ನೆ ತಲೆವೋರಿತು. "ಮುಖದಲ್ಲಿ ಈ ಗಡ್ಡಮೀಸೆಗಳೇಕೆ?" ಎಂದು. ಅದು ಪಳೆಯುಳಿಕೆಯಾಗಿರಬಹುದು ಎಂದುಕೊಂಡೆ. ಹಾಗಾದರೆ ಹೆಂಗಸರಿಗೇಕೆ ಗಡ್ಡಮೀಸೆಗಳಿಲ್ಲ? ಎಂಬ ಪ್ರಶ್ನೆ ಹುಟ್ಟಿಕೊಂಡಿತು. ಆಮೇಲೆ "ಹೆಂಗಸರು ಗಂಡಸರಿಗಿಂತ ವಿಕಾಸಕ್ರಮದಲ್ಲಿ ಪ್ರಗತಿ ಹೊಂದಿದವರು. ಅವರಷ್ಟು ಪ್ರಗತಿಶೀಲರಾದ ಮೇಲೆ ಗಂಡಸರ ಗಡ್ಡಮೀಸೆಗಳೂ ಉದುರಿಹೋಗುತ್ತವೆ" ಎಂದು ಸಮಾಧಾನಪಡಿಸಿಕೊಂಡೆನು. "ಗಂಡಸರನ್ನೂ ಹೆಂಗಸರನ್ನೂ ಗುರುತಿಸಲು ಸೌಕರ್ಯ ವಾಗುವಂತೆ ಪ್ರಕೃತಿಯೇ ನಿರ್ಮಿಸಿದ ಏರ್ಪಾಡು ಗಡ್ಡಮೀಸೆ!" ಎಂದು ನನ್ನ ಸ್ನೇಹಿತರು ಹೇಳಿದರು. "ಹಾಗಿದ್ದರೆ ಕಂಕಳು, ಎದೆಗಳ ಮೇಲಿನ ಕೂದಲಿಗೆ ಪ್ರಯೋಜನ ವೇನು?" ಎಂಬ ನನ್ನ ಪ್ರಶ್ನೆಗೆ ಅವರು ಉತ್ತರ ಹೇಳಲಿಲ್ಲ.



ಮರಗಿಡಬಳ್ಳಿಗಳು

ಇವುಗಳ ವಿಲಕ್ಷಣ ಸ್ವಭಾವವನ್ನು ಚಿಂತನ ಮಾಡುವಾಗ ನನ್ನನ್ನು ನಾನೇ ಮರೆತು ಬಿಡುತ್ತೇನೆ. ಮಾವು, ಹುಣಿಸೆ ಮೊದಲಾದ ಮರಗಳಿಗೆ ಕೊಂಬೆಗಳಿರುತ್ತವೆ. ಅಡಿಕೆ, ತೆಂಗು ಮೊದಲಾದವುಗಳಿಗೆ ಕೊಂಬೆಗಳಿಲ್ಲ. ಇದಕ್ಕೆ ಕಾರಣವೇನಿರಬಹುದು. ವಿಜ್ಞಾನಿಗಳು ಯಾವ ಕಾರಣವನ್ನು ಕಂಡು ಓಡಿದಿದ್ದಾರೋ ಗೊತ್ತಿಲ್ಲ. ಹಲವರನ್ನು ವಿಚಾರಿಸಿದಾಗ ಉತ್ತರ ಸಿಗಲಿಲ್ಲ. ಬಾಳೆಮರ ಫಲವನ್ನು ಕೊಟ್ಟಮೇಲೆ ಸತ್ತು ಹೋಗುತ್ತದೆ. ಅಡಿಕೆಮರದಂತೆ ಮತ್ತೆ ಮತ್ತೆ ಏಕೆ ಫಲವನ್ನು ಕೊಡುವುದಿಲ್ಲ? ಒಂದೇ ನೆಲದಲ್ಲಿ ಬೆಳೆದ ಮೆಣಸಿನ ಗಿಡದ ಕಾಯಿ ಖಾರವಾಗಿರುತ್ತದೆ, ನಿಂಬೆ ಹುಳಿಯಾಗಿರುತ್ತದೆ, ಹಾಗಲ ಕಾಯಿ ಕಹಿ. ಈ ವೈಲಕ್ಷಣ್ಯಕ್ಕೆ ನಿಮಿತ್ತವೇನು? ಮಣ್ಣು, ನೀರು, ಗಾಳಿ ಇವು ಮೂರೇ ಈ ಗಿಡಗಳ ಆಹಾರ. ಈ ಆಹಾರದಲ್ಲಿ ನಾನಾ ರುಚಿಗಳನ್ನು ಕೊಡುವ ಮೂಲವಸ್ತುಗಳು ಯಾವುವು? ಆ ವಸ್ತುಗಳನ್ನು ಆಯಾ ಗಿಡಗಳು ಪ್ರತ್ಯೇಕಿಸಿ ಸೇವಿಸುತ್ತವೆಯೇ? ಮಣ್ಣು, ನೀರು, ಗಾಳಿ ಈ ಮೂರರಿಂದ ಸಿಹಿ, ಕಹಿ, ಹುಳಿ, ಒಗರು, ಖಾರದ ವಸ್ತುಗಳನ್ನು ವಿಜ್ಞಾನಿಗಳು ತಯಾರಿಸಬಲ್ಲರೇ? ಎಂಬ ಪ್ರಶ್ನೆಗಳು ಮೂಡಿದ ಹಾಗೆಯೇ ನಂಬಿಸಿ ಹೋಗುತ್ತವೆ. ನಾನಾ ಬಗೆಯ ಆಕೃತಿಯನ್ನೂ ವಿವಿಧ ಬಣ್ಣಗಳನ್ನೂ ಬಗೆಬಗೆಯ ಪರಿಮಳಗಳನ್ನೂ ಬೀರುವ ಹೂಗಳನ್ನು ನಿರ್ಮಿಸುವ ಶಕ್ತಿ ಬಳ್ಳಿಗಳಿಗೆ ಹೇಗೆ ಬರುತ್ತದೆ? ಶ್ರೀಗಂಧವ ಮರ ಸುಗಂಧವಾಗಿರುವುದಷ್ಟೆ; ಅದಕ್ಕಾಗಿ ಆ ಮರವು ಸೇವಿಸುವ ವಿಶಿಷ್ಟ ಆಹಾರ ಯಾವುದು? ನೀರುಳ್ಳಿ, ಅಲೂಗಡ್ಡೆ, ಮೊದಲಾದವು ನೆಲದೊಳಗೆ ಫಲವನ್ನು ಕೊಟ್ಟರೆ - ಮಾವು, ಕಿತ್ತಳೆ ಮೊದಲಾದವು ಮೇಲೆ ಕೊಂಬೆಗಳಲ್ಲಿ ಫಲವನ್ನು ನೀಡುತ್ತವೆ. ಹಲಸು ಕಾಂಡದಲ್ಲಿ ಸಹ ಫಲವನ್ನು ಕೊಡುತ್ತದೆ. ಹಲಸಿನ ಹಣ್ಣಿನಲ್ಲಿ ತೊಳೆಗಳಿದ್ದರೆ ಮಾವಿನಹಣ್ಣಿನಲ್ಲಿ ಇಲ್ಲ. ಮಾವಿನಹಣ್ಣಿನಲ್ಲಿ ಗರಟೆ ಇದ್ದರೆ ಬಾಳೆಹಣ್ಣಿನಲ್ಲಿ ಇಲ್ಲ. ಬಾಳೆಹಣ್ಣಿನಲ್ಲಿ ಸಿಪ್ಪೆ ಇದ್ದರೆ ವಿಜೂರಕ್ಕೆ ಇಲ್ಲ. ಇದಕ್ಕೆಲ್ಲ ನಿಯಮಕವಾದದ್ದು ಯಾವುದು? ಚಿಕ್ಕ ಆಲದ ಬೀಜದಲ್ಲಿ ಪಟಿಪ್ಯಕ್ಷವೆಂಬ ಹೆಮ್ಮರವನ್ನು, ದಪ್ಪವಾದ ತೆಂಗಿನಕಾಯಿಯಲ್ಲಿ ದಂಡಾಕಾರದ ಚಿಕ್ಕಮರವನ್ನೂ ಬೆಳೆಸುವ ವಿಚಿತ್ರ ಶಕ್ತಿಯ ರಹಸ್ಯ ವೇನಿರಬಹುದು!

ವಿಶ್ವದ ವೈಚಿತ್ರ್ಯ!

ಈ ನಮ್ಮ ಪ್ರಪಂಚ ಹುಟ್ಟುವ ಮೊದಲು ಗಗನದಲ್ಲಿ ಸಣ್ಣಸಣ್ಣ ಅಸಂಖ್ಯಾತ ಕಣಗಳು ಹಾರಾಡುತ್ತಿದ್ದವೆಂದೂ ಒಂದು ಕಾಲದಲ್ಲಿ ಆ ಕಣಗಳು ಒಟ್ಟಾಗಿ ಸೇರಿ ಭೂಗೋಳವಾಯಿತೆಂದೂ ಪುಸ್ತಕಗಳಲ್ಲಿ ಓದಿದ್ದುಂಟು. ಈ ಭೂಮಿ ಮೊದಲು ಸಾವಿರಾರು ವರ್ಷಗಳ ವರೆಗೆ ತುಂಬ ಬಿಸಿಯಾಗಿದ್ದು ಅಮೇಲೆ ಆರಿತಂತೆ. ಅನಂತರ ಸಸ್ಯಗಳೂ ಕ್ರಿಮಿಗಳೂ ಹುಟ್ಟುತ್ತ ಕ್ರಮವಾಗಿ ಈ ಪ್ರಪಂಚ ನಿರ್ಮಿತವಾಗಿದೆ ಎಂದು ಓದಿದ್ದೇನೆ. ನನಗೆ ಹುಟ್ಟುವ ಚಿಂತನವೇನೆಂದರೆ, ಅಸಂಖ್ಯಾತ ಕಣಗಳು ಹಾರಾಡುತ್ತಿದ್ದಾಗ ಅವು ಒಟ್ಟಾಗಿ ಸೇರಲು ನಿಮಿತ್ತವೇನು? ಯಾವ ಶಕ್ತಿ ಅವನ್ನು ಒಟ್ಟುಗೂಡಿ



ಸಿತು? ಸುಡುವ ನೆಲದ ಮೇಲೆ ನೀರು ಎಲ್ಲಿಂದ ಬಂದು ನೆಲೆಸಿ ಮಹಾಸಾಗರಗಳಾದವು? ಭೂಮಿಯು ಸೂರ್ಯನ ಸುತ್ತ ಸುತ್ತುವುದಕ್ಕೆ ಮೊದಲನೆಯ ಚಾಲನೆ ದೊರಕಿದ್ದು ಹೇಗೆ? ನಿಯತಕಾಲದಲ್ಲಿ ಬೇಸಿಗೆ ಮಳೆಗಾಲಗಳು ಬರುವಂತೆ ಗೊತ್ತು ಮಾಡುವವರಾರು? ಸಮುದ್ರದ ನೀರು ಆವಿಯಾಗಿ ಮೇಲೇರಿ ಮೋಡದ ರೂಪದಲ್ಲಿ ಸುತ್ತಾಡಿ ಮಳೆ ಸುರಿಸಿ ಬೇಕೆಂದು ಜಡವಾದ ಪ್ರಕೃತಿಯು ನಿಯಮ ಮಾಡುವುದೆಂದು ಹೇಳಲಾದೀತೆ? ಮಳೆ ಸುರಿಸಿದರೆ ಸಸ್ಯಗಳು ಬೆಳೆಯುತ್ತವೆ, ಪ್ರಾಣಿಗಳು ಉಳಿಯುತ್ತವೆ ಎಂದು ಪ್ರಕೃತಿ ತಿಳಿದುಕೊಳ್ಳಬಲ್ಲದೆ?

ಸೂರ್ಯನು ಕೋಟಿ ಕೋಟಿ ವರ್ಷಗಳಿಂದ ಬೆಳಗುತ್ತಲೇ ಇದ್ದಾನೆ. ಸರ್ವದಾ ಅತ್ಯುಗ್ರವಾದ ಜ್ವಾಲೆಯ ಅಲೆಗಳನ್ನು ಹೊಮ್ಮಿಸುತ್ತಲೇ ಇದ್ದಾನೆ. ಇಷ್ಟು ಪ್ರಕಾಶ ಮಾನವಾಗಿ ಉರಿಯಲು ಸೂರ್ಯನಲ್ಲಿರುವ ಇಂಧನ ಯಾವುದು? ಇಂಧನವಿಲ್ಲದೆ ಬೆಂಕಿ ಕ್ಷಣಮಾತ್ರವೂ ಇರಲಾರದು. ಸಮಾಪ್ತಿಯೇ ಇಲ್ಲವಂತೆ ಈ ಪ್ರಕಾರ ಪ್ರಜ್ವಲಿಸುವುದಕ್ಕೆ ಇಂಧನವಿಲ್ಲದೆ ಎಂದಿಗೂ ಶಕ್ಯವಿಲ್ಲ. ಕೋಟಿ ಕೋಟಿ ವರ್ಷಗಳಾದರೂ ಮುಗಿಯದಂತಹ ಆ ಇಂಧನ ಯಾವುದು? ಕ್ಷಪ್ತಕಾಲದಲ್ಲಿ ಸೂರ್ಯಚಂದ್ರರ ಉದಯಾಸ್ತಗಳನ್ನು ಕ್ರಮಬದ್ಧವಾಗಿ ನಿಯಮಿಸುವ ಶಾಸಕನು ಯಾರು? ರಾತ್ರಿಯಲ್ಲಿ ತಲೆಯೆತ್ತಿ ನೋಡಿದರೆ ಲೆಕ್ಕವಿಲ್ಲದಷ್ಟು ತಾರಾಪುಂಜಗಳು ಗೋಚರಿಸುತ್ತವೆ. ಅವು ಮಿಸುಮಿಸುಗುತ್ತಲೇ ಕಾಲ ಕಳೆಯುವುದರ ಉದ್ದೇಶವೇನು?

ಮಾತಾಡುವ ಶಕ್ತಿ ಇಲ್ಲದಿದ್ದರೆ ಮನುಷ್ಯನ ಜ್ಞಾನಶಕ್ತಿ ಪಶುವಿಗೆ ಸಮಾನವಾಗಿರುತ್ತಿತ್ತು. ನಾವು ಬಾಯಾಡಿಸಿದರೆ ನಾನಾ ಬಗೆಯ ವರ್ಣಗಳೂ ಶಬ್ದಗಳೂ ಉಂಟಾಗಿ ನಮ್ಮ ಅಭಿಪ್ರಾಯವು ಇನ್ನೊಬ್ಬರಿಗೆ ತಿಳಿಯುತ್ತದೆ. ಭಾಷೆಯನ್ನು ಮನುಷ್ಯನೇ ರಚಿಸಿಕೊಂಡನೆಂದು ಒಪ್ಪೋಣ ಆದರೆ ವಿವಿಧ ವರ್ಣದ ಶಬ್ದಗಳು ಏಕೆ ಹುಟ್ಟಬೇಕು, ಅವು ಎಲ್ಲಿಡೆಯೂ ವಿಸ್ತರಿಸಿ ಇನ್ನೊಬ್ಬರಿಗೆ ಏಕೆ ತಿಳಿಯಬೇಕು ಎನ್ನುವುದು ನನಗಿರುವ ಬಹು ದೊಡ್ಡ ಸಮಸ್ಯೆ.

ಇವು ನನ್ನ ಚಿಂತನೆಯ ಸ್ಕೂಲವಾದ ರೂಪರೇಖೆಗಳು. ಇವನ್ನು ವಿಸ್ತರಿಸಿದರೆ ಒಂದು ದೊಡ್ಡ ಗ್ರಂಥವೇ ಆದೀತು. ಎಲ್ಲವೂ ಉತ್ತರವನ್ನು ಕಂಡುಕೊಳ್ಳಲಾರದ ಸಮಸ್ಯೆಗಳೇ! ಕಡೆಗೆ ಈ ಲೇಖನದ ಆರಂಭದಲ್ಲಿ ಹೇಳಿದ ಶ್ಲೋಕವೇ ನೆನಪಾಗಿ ಆ ಸಮಯದ ಚಿಂತನ ಮುಗಿಯುತ್ತದೆ! ಓಗೆ ಹಾರಾಡುತ್ತಿದ್ದ ಮನಸ್ಸು.

ಋಷಯಃ ವಿತರೋ ದೇವಾ ಮಹಾಭೂತಾನಿ ಧಾತವಃ |

ಜಗದ್ರಾಜಂಗಮಂ ಚೇದಂ ಜಗನ್ನಾರಾಯಣೋದ್ಭವಮ್ ||

ಎಂದುಕೊಂಡು ಆ ಸರ್ವಜ್ಞನಲ್ಲಿ ಸರ್ವಶಕ್ತನಲ್ಲಿ ಲಯಿಸಿ ಶಾಂತವಾಗುತ್ತದೆ.

-----



